

ಸಾಕ್ಷಿಯನ್ನು ಪ್ರಮಾಣೀಕರಿಸಿದ ದಿನಾಂಕ: 15.3.2019

ಮುಂದುವರಿದ ಪಾಟೀ ಸವಾಲು: ಶ್ರೀ ಹೆಚ್ ಇ ಪಿ ವಕೀಲರಿಂದ

ಈ ದೂರು ದಾಖಲು ಮಾಡುವ ಸಮಯದಲ್ಲಿ ನಾನು ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ನಾನು ಬ್ರಹ್ಮ ಒಪ್ಪಿಗೆಯ ಮೇರೆಗೆ ದೂರು ದಾಖಲು ಮಾಡಿರುತ್ತೇನೆ. ದಿ:9.12.2006 ರಲ್ಲಿ ನಾನು ಖಜಾಂಚಿಯಾಗಿರುತ್ತೇನೆ. ಆ ಸಮಯದಲ್ಲಿ 6 ತಿಂಗಳ ಅವಧಿಯಂತೆ 2 ನೇ ಆರೋಪಿ ಕಾರ್ಯದರ್ಶಿಯಾಗಿದ್ದರು. ನಂತರ 2009 ರವರೆವಿಗೂ ಚಾಸಾ-8 ರವರು ಕಾರ್ಯದರ್ಶಿಯಾಗಿದ್ದರು. ಒಟ್ಟಾಗಿ ಚಾಸಾ-8 ರವರು ಕಾರ್ಯದರ್ಶಿಯಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. 2006 ನೇ ಇಸವಿಯ ಮೊದಲನೆ ಬಾರಿಗೆ ಹಣ ದುರುಪಯೋಗವಾಗಿರುತ್ತದೆ ಎಂದು ತಿಳಿದು ಬಂದಿರುತ್ತದೆ. ಹಣ ದುರುಪಯೋಗದ ಬಗ್ಗೆ ಮಹಾಸಭೆಯಲ್ಲಿ ಮತ್ತು ಮಾಸಿಕ ಸಭೆಯಲ್ಲಿ ಪ್ರಸ್ತಾವನೆಯಾಗಿರುತ್ತದೆ. ದೂರು ದಾಖಲು ಮಾಡುವ ಮೊದಲು ಪ್ರತಿ ವರ್ಷ ಲೆಕ್ಕ ಪರಿಶೋಧನೆ ಮಾಡಿಸಿರುತ್ತೇವೆ ಮತ್ತು ಆದಾಯ ಇಲಾಖೆಗೆ ದಾಖಲೆಯನ್ನು ಸಲ್ಲಿಸಿರುತ್ತೇನೆ. ಲೆಕ್ಕ ಪರಿಶೋಧನೆಯನ್ನು ಚಾಸಾ-16 ರವರ ಮುಖಾಂತರ ಮಾಡಿಸಿರುತ್ತೇನೆ ಎಂದರೆ ಸರಿ.

2006 ರಿಂದ ನಿಪಿ-1 ದಾಖಲು ಮಾಡುವವರೆವಿಗೂ ಲೆಕ್ಕ ಪರಿಶೋಧನೆ ದಾಖಲೆಗಳನ್ನು ಚಾಸಾ-10 ಮತ್ತು 16 ರವರು ತಯಾರು ಮಾಡಿರುತ್ತಾರೆ. ಚಾಸಾ-8 ರವರ ಲೆಕ್ಕ ಪರಿಶೋಧಕರಿಗೆ ದಾಖಲೆಯನ್ನು ಸಲ್ಲಿಸಿರುತ್ತಾರೆ. 2006 ರಿಂದ 2009 ರ ದಾಖಲೆಗಳಲ್ಲಿ ಆರೋಪಿಗಳು 77,40,415/-ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂದು ನನಗೆ 2010 ನೇ ಇಸವಿಯಲ್ಲಿ ತಿಳಿದಿರುತ್ತದೆ, ಆದರೆ ಮೊದಲು ಗೊತ್ತಾಗಿರುವುದಿಲ್ಲ. ಮೇಲೆ ಹೇಳಿದ 4 ವರ್ಷಗಳ ಲೆಕ್ಕ ಪರಿಶೋಧನೆಯ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲು ನನಗೆ ತೊಂದರೆ ಇರುವುದಿಲ್ಲ.

ಇಂಟರ್ನಲ್ಲಿ ಆಡಿಟಿಂಗ್ ಮಾಡಿಸಬೇಕೆಂದು ಮಹಾ ಸಭೆಯಲ್ಲಿ ತಿಳಿಸಿರುವ ವಿಚಾರವನ್ನು ನಡವಳಿಕೆ ಪುಸ್ತಕದಲ್ಲಿ ನಮೂದು ಮಾಡಿರುತ್ತೇನೆ. ನಿಪಿ-13 ರ ಮೇರೆಗೆ ನಾನು ನಿಪಿ-1 ರಲ್ಲಿ ಆರೋಪಿ ಎಷ್ಟು ಹಣ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ತಿಳಿಸಿರುತ್ತೇನೆ. ನಿಪಿ-13 ದಾಖಲೆ ಸರಿಯಿರುವುದಿಲ್ಲ ಎಂದರೆ ಸರಿ. ನಿಪಿ-8 ನ್ನು ಹೊರತುಪಡಿಸಿ ನಾನು ಯಾವುದೇ ಬೇರೆ ದಾಖಲೆಯನ್ನು ನೋಡಿ ಎಷ್ಟು ವಂತಿಗೆ ಹಣ ನೀಡಿರುತ್ತಾರೆ ಎಂದು ತಿಳಿದುಕೊಳ್ಳಲು ಪ್ರಯತ್ನ ಪಟ್ಟಿರುವುದಿಲ್ಲ. ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಯಾವುದೇ ವಿಶೇಷ ಮಹಾ ಸಭೆ ಮಾಡಿರುವುದಿಲ್ಲ.

ನಿಪಿ-4 ರಲ್ಲಿ ಒಂದು ವೇಳೆ ಟ್ರಸ್ಟ್ ನ ಸದಸ್ಯರ ವಿರುದ್ಧ. ಕ್ರಮ ಜರುಗಿಸಬೇಕಾದರೆ ಮಹಾ ಸಭೆ ಕರೆದು ಅದರಲ್ಲಿ ಬಹುಮತದಿಂದ ಕ್ರಮ ಜರುಗಿಸಬೇಕು ಎಂದು ಮುಂದಾದರೆ ಮಾತ್ರ ನಾವು ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ನಮೂದಾಗಿರುತ್ತದೆ ಎಂದರೆ ಸರಿ. ಅದರಂತೆ ಮಹಾ ಸಭೆ ಕರೆದು ಪೂರ್ವ ಮತ ನೀಡಿದ ಬಗ್ಗೆ ದಾಖಲೆ ನ್ಯಾಯಾಲಯದ ಮುಂದೆ ಇಲ್ಲ ಎಂದರೆ ಸರಿ. ಈ ದೂರು ದಾಖಲು ಮಾಡಲು ನನಗೆ ಯಾವುದೇ ಅಧಿಕಾರ ಪತ್ರ ನೀಡಿರುವುದಿಲ್ಲ ಎಂದರೆ ಸರಿ. ನಾನು ಆಡಳಿತ ಮಂಡಳಿಯಲ್ಲಿ ಇದ್ದ ಕಾರಣ ಅಧಿಕಾರ ಪತ್ರ ಬೇಕಾಗಿರುವುದಿಲ್ಲ ಎನ್ನುವರು. ದೂರು ದಾಖಲು ಮಾಡಲು ಟ್ರಸ್ಟ್ ನ ಸದಸ್ಯರಿಂದ ಯಾವುದೇ ಒಪ್ಪಿಗೆ ಪತ್ರ ಪಡೆದುಕೊಂಡಿರುವುದಿಲ್ಲ ಎಂದರೆ ಸರಿ.

ನಿಪಿ-1 ರಲ್ಲಿ ಯಾವ ಕಾರಣಕ್ಕೆ ದೂರು ತಡವಾಗಿ ನೀಡಿರುತ್ತೇನೆ ಎಂದು ನಮೂದು ಮಾಡಿರುತ್ತೇನೆ. ನಿಪಿ-1 ರಲ್ಲಿ ಹೇಳಿದಂತೆ ಆದಾಯ ತೆರಿಗೆ ಇಲಾಖೆಯಿಂದ ಯಾವ ದಾಖಲೆ ಮತ್ತು ಯಾವ ಲೆಕ್ಕ ಪರಿಶೋಧನೆ ದಾಖಲೆಗಳನ್ನು ಪಡೆದುಕೊಳ್ಳಲು ವಿಳಂಬವಾಗಿರುತ್ತದೆ ಎಂದು ಈಗ ನನಗೆ ನೆನಪಿಲ್ಲ. ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ದಾಖಲೆಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಪಡೆದುಕೊಂಡ ದಾಖಲೆಗಳು ಕಂಡು ಬರುತ್ತಿಲ್ಲ ಎಂದರೆ ಸರಿ.

ನಿಪಿ-13 ರ ಮೇರೆಗೆ ನಾನು ನಿಪಿ-1 ನ್ನು ನೀಡಿದ ಕಾರಣ ನನಗೆ ವೈಯಕ್ತಿಕವಾಗಿ ಟ್ರಸ್ಟ್ ನಲ್ಲಿ ಎಷ್ಟು ಹಣ ದುರುಪಯೋಗವಾಗಿರುತ್ತದೆ ಎಂದು ಗೊತ್ತಿರುವುದಿಲ್ಲ ಎಂದರೆ ಸರಿಯಲ್ಲ. ಚಾಸಾ-18 ರವರಿಗೆ ಲೆಕ್ಕ ಪರಿಶೋಧನಾ ವರದಿ ಮಾಡಬೇಕೆಂದು ಟ್ರಸ್ಟಿನಿಂದ ಮನವಿ ಪತ್ರ ನೀಡಲಾಗಿತ್ತು ನಿಪಿ-13 ನ್ನು ತಯಾರು ಮಾಡುವ ಕಾಲಕ್ಕೆ ನಮ್ಮ ಶಾಲೆಯಲ್ಲಿ ಲಭ್ಯವಿದ್ದ ದಾಖಲೆಗಳನ್ನು ಹಾಜರುಪಡಿಸಿರುತ್ತೇನೆ. ನಿಪಿ-13 ತಯಾರು ಮಾಡುವ ಕಾಲಕ್ಕೆ ನಾವು ಲೆಕ್ಕ ಪರಿಶೋಧನೆ ವರದಿಯನ್ನು ನೀಡಿರುವುದಿಲ್ಲ. ಪೊಲೀಸರಿಗೆ ನಾನೇ ಎಲ್ಲಾ ದಾಖಲೆಗಳನ್ನು ಸಲ್ಲಿಸಿರುತ್ತೇನೆ.

2003 ರಿಂದ 2006 ರ ಲೆಕ್ಕ ಪರಿಶೋಧನ ವರದಿಗಳನ್ನು ಕ್ರಮವಾಗಿ ನಿಡಿ-1 ರಿಂದ 4 ಎಂದು ಗುರುತಿಸಲಾಯಿತು. ಚಾಸಾ-16 ರವರು ನೀಡಿದ 2006-07 ನೇ ಇಸವಿಯ ಲೆಕ್ಕ ಪರಿಶೋಧನ ವರದಿಯನ್ನು ನಿಡಿ-5 ಎಂದು ಗುರುತಿಸಲಾಯಿತು. ನಿಡಿ-1 ರಿಂದ 5 ದಾಖಲೆಗಳನ್ನು ಚಾಸಾ-16 ರವರು ತಯಾರು ಮಾಡಿರುತ್ತಾರೆ ಎಂದರೆ ಸರಿ. ನಿಡಿ-5 ರಲ್ಲಿ 77,40,415/-ರೂ. ನಷ್ಟವಾಗಿರುವ ಬಗ್ಗೆ ನಮೂದು ಇರುವುದಿಲ್ಲ ಎಂದರೆ ಸರಿ.

1 ನೇ ಆರೋಪಿಯಿಂದ ನಾವು ಅಧಿಕಾರ ಪಡೆದುಕೊಂಡ ನಂತರ ಶಾಲೆಯ ಕಟ್ಟಡಗಳು ಆಗಿರಲಿಲ್ಲ. 2007 ನೇ ಇಸವಿಯಲ್ಲಿ ನಮ್ಮ ಶಾಲೆಯಿಂದ ಯಾವುದೇ ಬ್ಯಾಂಕಿನಿಂದ ಸಾಲ ಪಡೆದುಕೊಂಡಿರುವುದಿಲ್ಲ. ನನಗೆ ಸುರೇಶ್, ತೇಜ್ ಆಸೋಸಿಯೇಟ್ಸ್ ರವರ ಪರಿಚಯ ಇರುವುದಿಲ್ಲ. ನಿರ್ಣಯ ತೆಗೆದುಕೊಳ್ಳುವ ಸಮಯದಲ್ಲಿ ಆಡಳಿತಾಧಿಕಾರಿಗಳು ಟ್ರಸ್ಟ್ ನ ಗಮನಕ್ಕೆ ತರುತ್ತಾರೆ. ದಿ:10.4.2007 ರಂದು ತೇಜ್ ಆಸೋಸಿಯೇಟ್ಸ್ ರವರಿಂದ ಶಾಲೆಯ ಜಮೀನು ಮತ್ತು ಕಟ್ಟಡದ ಮೌಲ್ಯದ ಬಗ್ಗೆ ವರದಿ ನೀಡಬೇಕೆಂದು ಕೇಳಿರುತ್ತೇವೆ ಎಂದರೆ ಸರಿ. ತೇಜ್ ಆಸೋಸಿಯೇಟ್ಸ್ ರವರ ನಮ್ಮ ಜಮೀನು ಎಷ್ಟಕ್ಕೆ ಮೌಲ್ಯ ಮಾಡಿರುತ್ತಾರೆ ಎಂದರೆ ಸಾಕ್ಷಿ ಅವರ ದಾಖಲೆಯಂತೆ 48 ಲಕ್ಷ ಇರಬಹುದು ಎನ್ನುವರು. ತೇಜ್ ಆಸೋಸಿಯೇಟ್ಸ್ ರವರು

ಕಟ್ಟಡದ ಮೌಲ್ಯ 1,45,51,000/- ಇರುತ್ತದೆ ಎಂದು ತಿಳಿಸಿರುತ್ತಾರೆ ಎಂದರೆ ಗೊತ್ತಿಲ್ಲ. 2007 ನೇ ಇಸವಿಯಲ್ಲಿ ತೇಜ್ ಆಸೋಸಿಯೇಟ್ಸ್ ರವರ ಒಟ್ಟಾಗಿ ನಮ್ಮ ಶಾಲೆಯ ಜಮೀನು ಮತ್ತು ಕಟ್ಟಡದ ಮೌಲ್ಯ 1,90,00,000/- ಅಂದಾಜಾಗಿ ಇರುತ್ತದೆ ಎಂದರೆ ನನಗೆ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಟ್ರಸ್ಟ್ ನ ಜಮೀನು ಮತ್ತು ಕಟ್ಟಡದ ಮೌಲ್ಯ ದೃಢೀಕರಣ ಮಾಡಿಸಿರುತ್ತೇವೋ ಇಲ್ಲವೋ ನನಗೆ ನೆನಪಿಲ್ಲ.

1 ನೇ ಆರೋಪಿ ಟ್ರಸ್ಟ್ ಆಡಳಿತವನ್ನು ನಮಗೆ ನೀಡಿದಾಗ, ಶಾಲೆಯ ಎಲ್ಲಾ ಕಟ್ಟಡದ ಕಾಮಗಾರಿಯನ್ನು ಮುಗಿಸಿ ನಮಗೆ ಹಸ್ತಾಂತರ ಮಾಡಿರುತ್ತಾರೆ ಎಂದರೆ ಸರಿಯಲ್ಲ. 1 ನೇ ಆರೋಪಿ ನಮಗೆ ಹಸ್ತಾಂತರ ಮಾಡಿದಾಗ, ಎಲ್.ಕೆ.ಜಿ ಯಿಂದ 10 ನೇ ತರಗತಿಯವರೆವಿಗೂ ಶಾಲೆ ಇತ್ತು. ವಸತಿ ಗೃಹ ಮತ್ತು ಅಡಿಗೆ ಕೋಣೆ ಎಲ್ಲಾ ಇತ್ತು ಎಂದರೆ ಸರಿ.

ನಿಡಿ-1 ರಿಂದ 5 ದಾಖಲೆಗಳು ಒಂದೆ ವರ್ಷದಲ್ಲಿ ಮಾಡಿರುತ್ತಾರೋ ಅಥವಾ ಪ್ರತಿ ವರ್ಷದಲ್ಲಿ ಮಾಡಿರುತ್ತಾರೋ ಇಲ್ಲವೋ ನನಗೆ ಗೊತ್ತಿರುವುದಿಲ್ಲ. ನಿಡಿ-1 ರಿಂದ 5 ದಾಖಲೆಗಳನ್ನು ಚಾಸಾ-10 ರವರು ನೀಡಿರುತ್ತಾರೆ. ನಿಡಿ-1 ರಿಂದ 5 ದಾಖಲೆಗಳನ್ನು ಒಪ್ಪುವುದಿಲ್ಲ.

ಓ ಎಸ್ ನಂ:68/2001 ರಲ್ಲಿ ಆರೋಪಿಗಳು ಟ್ರಸ್ಟ್ ನಿಂದ ಅವರನ್ನು ಹೊರಗೆ ಹಾಕಬಾರದೆಂದು ನಮ್ಮ ವಿರುದ್ಧ ಒಂದು ದಾವೆಯನ್ನು ಹೂಡಿರುತ್ತಾರೆ ಎಂದರೆ ಸರಿ. ಅದರಲ್ಲಿ ನಾನು ಚಾಸಾ-8, 10 ಮತ್ತು 16 ರವರು ಪ್ರತಿವಾದಿಗಳಾಗಿದ್ದೆವು ಎಂದರೆ ಸರಿ. ಸದ್ರಿ ದಾವೆಯಲ್ಲಿ ನಿಡಿ-1 ರಿಂದ 5 ದಾಖಲೆಗಳನ್ನು ನೀಡಲಾಗಿರುತ್ತದೆ ಎಂದರೆ ಸರಿ. ನಿಡಿ-4 ದಾಖಲೆಯನ್ನು ಚಾಸಾ-10 ರವರು ಶಾಲೆಯಲ್ಲಿ ಇರುವ ದಾಖಲೆಗಳನ್ನು ನೋಡಿ ತಯಾರು ಮಾಡಿರುತ್ತಾರೆ ಎಂದರೆ ಸರಿ. ನಿಡಿ-4 ರಲ್ಲಿ ಎಷ್ಟು ಆದಾಯ ಮತ್ತು ಖರ್ಚುಗಳು ಸರಿ ಇರುತ್ತದೆ ಎಂದು ತಿಳಿಸಿರುತ್ತಾರೆ ಎಂದರೆ ಸರಿ. ನಿಡಿ-4 ರಲ್ಲಿ ನನ್ನ ದೂರಿನಲ್ಲಿ ಹೇಳಿದಂತೆ

77,40,415/- ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ನಮೂದು ಇರುವುದಿಲ್ಲ ಎಂದರೆ ಸರಿ. ಚಾಸಾ-10 ರವರು ಲೆಕ್ಕ ಪರಿಶೋಧನೆ ಮಾಡಿದ ಬಗ್ಗೆ ಶುಲ್ಕ ಪಡೆದುಕೊಂಡಿರುತ್ತಾರೆ ಎಂದರೆ ಸರಿ. ನಿಡಿ-1 ರಿಂದ 5 ದಾಖಲೆಗಳು ಸರಿ ಇರುತ್ತದೆ ಎಂದು ನಾವು ನ್ಯಾಯಾಲಯಕ್ಕೆ ನೀಡಿರುತ್ತೇವೆ ಎಂದರೆ ಗೊತ್ತಿಲ್ಲ. ನಿಡಿ-1 ರಿಂದ 5 ದಾಖಲೆಗಳನ್ನು ಚಾಸಾ-10 ಮತ್ತು 8 ರವರು ಸೇರಿ ತಯಾರು ಮಾಡಿರುತ್ತಾರೆ ಎಂದರೆ ಗೊತ್ತಿಲ್ಲ.

ಟ್ರಸ್ಟ್ ಡೀಡ್ ಸುಮಾರು 4 ಬಾರಿ ತಿದ್ದುಪಡಿಯಾಗಿರುತ್ತದೆ. 2004, 2006 ತಿದ್ದುಪಡಿಯಾದ ಟ್ರಸ್ಟ್ ಡೀಡನ್ನು ನ್ಯಾಯಾಲಯಕ್ಕೆ ನೀಡಲು ತೊಂದರೆ ಇರುವುದಿಲ್ಲ. ಟ್ರಸ್ಟ್ ಡೀಡ್ ನಂತೆ ಲೆಕ್ಕ ಪರಿಶೋಧನೆ ಮಾಡಲು ಎಲ್ಲಾ ದಾಖಲೆಗಳನ್ನು ಸಲ್ಲಿಸುವ ಕೆಲಸ ಕಾರ್ಯದರ್ಶಿಯವರದಾಗಿರುತ್ತದೆ ಎಂದರೆ ಸರಿ. ನಾನು ದೂರಿನಲ್ಲಿ ಹೇಳಿದಂತೆ ಆರೋಪಿಗಳು ಯಾವುದೇ ಹಣವನ್ನು ದುರುಪಯೋಗ ಮಾಡಿರುವುದಿಲ್ಲ, ಆ ಕಾರಣ ಚಾಸಾ-10 ಮತ್ತು 8 ರವರು ದುರುಪಯೋಗ ಆಗಿರುವ ಬಗ್ಗೆ ನಮೂದು ಮಾಡಿರುವುದಿಲ್ಲ ಎಂದರೆ ಸರಿಯಲ್ಲ.

ಕಟ್ಟಡದ ಕಾಮಗಾರಿಯ ಎಲ್ಲಾ ಕೆಲಸಗಳನ್ನು ಚಾಸಾ-10 ರವರು ಖಜಾಂಚಿಯಾದ ಕಾರಣ ಅವರ ಕರ್ತವ್ಯವಾಗಿತ್ತು ಎಂದರೆ ಸರಿಯಲ್ಲ. ಸಾಕ್ಷಿ 1 ನೇ ಆರೋಪಿ ನೋಡಿಕೊಳ್ಳುತ್ತಿದ್ದರು ಎನ್ನುವರು. ಟ್ರಸ್ಟ್ ಡೀಡ್ ನಂತೆ ಆದಾಯ ಮತ್ತು ಖರ್ಚಿನ ಲೆಕ್ಕವನ್ನು ಖಜಾಂಚಿಯವರು ನೋಡಬೇಕಾಗಿತ್ತು ಎಂದರೆ ಸರಿ. ಬ್ಯಾಂಕಿನ ವ್ಯವಹಾರ ಮಾಡಬೇಕಾದರೆ ಇಬ್ಬರು ಆಡಳಿತಾಧಿಕಾರಿಯ ಸಹಿ ಬೇಕಾದ ಕಾರಣ ಅಧ್ಯಕ್ಷರು ಸಹಿ ಮಾಡುತ್ತಿದ್ದರು ಉಳಿದ ಎಲ್ಲಾ ಹಣಕಾಸಿನ ವ್ಯವಹಾರವನ್ನು ಖಜಾಂಚಿ ನೋಡಿಕೊಳ್ಳಬೇಕಾಗಿತ್ತು ಎಂದರೆ ಸಾಕ್ಷಿ ಟ್ರಸ್ಟ್ ಡೀಡ್ ನಂತೆ ಸರಿ, ಆದರೆ ಎಲ್ಲಾ ವ್ಯವಹಾರವನ್ನು 1 ನೇ ಆರೋಪಿ ನೋಡಿಕೊಳ್ಳುತ್ತಿದ್ದರು. ಮಹಾ ಸಭೆ ಕರೆಯುವ ಕೆಲಸ ಕಾರ್ಯದರ್ಶಿಯ ಕೆಲಸ ಎಂದರೆ ಸರಿ. ನಡವಳಿ ಪುಸ್ತಕ,

ಕಛೇರಿಯ ಎಲ್ಲಾ ಕಡತಗಳು ಕಾರ್ಯದರ್ಶಿ ಅಂದರೆ ಚಾಸಾ-8 ರ ವರ ಬಳಿ ಇರಬೇಕಾಗಿತ್ತು ಎಂದರೆ ಸರಿ. ಸಾಕ್ಷಿ ಮುಂದುವರಿದು 1 ನೇ ಆರೋಪಿ ಅವರ ಬಳಿಯೆ ಇಟ್ಟುಕೊಂಡಿದ್ದರು ಎನ್ನುವರು.

ನಿಪಿ-9 ನ್ನು ಮೈಸೂರಿನ ವಕೀಲರಾದ ಶ್ರೀಮತಿ ಎಂ ಎಸ್ ಸಾವಿತ್ರಿ ರವರು ತಯಾರು ಮಾಡಿರುತ್ತಾರೆ. ನಿಪಿ-9 ರಲ್ಲಿ ಆರೋಪಿಗಳು ಹಣ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ತಿಳಿಸಿರುತ್ತೇನೆ, ಆದರೆ ಎಷ್ಟು ಹಣ ಎಂದು ತಿಳಿಸಿರುವುದಿಲ್ಲ. ನಿಪಿ-9 ರ ವಿಚಾರಣೆಗೆ ಹಾಜರಾಗಲು ಆರೋಪಿಗಳಿಗೆ ನೀಡಿದ ನೋಟೀಸ್ ಪ್ರತಿ ಇರುವುದಿಲ್ಲ ಎಂದರೆ ಸರಿ. ನಿಪಿ-9 ಮಾಡುವ ಸಮಯದಲ್ಲಿ ಲೆಕ್ಕ ಪರಿಶೋಧನೆ ವರದಿಗಳನ್ನು ನೀಡಿರುವುದಿಲ್ಲ ಎಂದರೆ ಸರಿ.

ಮುಂದುವರಿದ ಪಾಟೀ ಸವಾಲಿಗೆ ಶ್ರೀ ಹೆಚ್ ಇ ಪಿ ವಕೀಲರು ಕಾಲಾವಕಾಶ ಕೋರಿರುತ್ತಾರೆ ನೀಡಲಾಯಿತು.

(ನನ್ನ ಉಕ್ತಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಗಿದೆ.)

ಓದಿ ಹೇಳಿ ಕೇಳಿ ಸರಿ ಇದೆ.

ಪ್ರ ದ ನ್ಯಾ ದಂ, ಕುಶಾಲನಗರ.



